




LGR NO : **AC61013**

ಕ್ರಮ ಸಂಖ್ಯೆ / SLNO: **912022078385690**

ದಿನಾಂಕ / Date: **14/10/2022**

ಸ್ಥಳ /ಶಿಬಿರ/ತಾಲೂಕು

Place : (Trader Premises)



Government of Karnataka  
Department of Legal Metrology

**CERTIFICATE OF VERIFICATION**

ಕರ್ನಾಟಕ ರೀಗಲ್ ಮೆಟ್ರಾಲಜಿ (ಐಎಂ) ನಿಯಮಗಳು 2011 ರ

ನಿಯಮ 4 (8) (c) ಹಾಗೂ ಷೆಡ್ಯೂಲ್ VIII ರಂತೆ See Rule 4(8)(c) Schedule VIII of

The Karnataka Legal Metrology (Enforcement) Rules,2011

ನಾನು ಈ ದಿನ Essae Teraoka Ltd, Plot No 4B,Bommasandra Industrial Area, Bangalore-560099 ಇವರಿಗೆ ಸಂಬಂಧಪಟ್ಟ ಈ ಕೆಳಗೆ

ನಮೂದಿಸಿರುವ ತೂಕ ,ಅಳತೆ ಇತ್ಯಾದಿಗಳನ್ನು ಸತ್ಯಾಪನೆ ಮಾಡಿದ್ದೇನೆ ಮತ್ತು ಮೊಹರು ಮಾಡಿದ್ದೇನೆ.

I hereby certify that i have this day verified and stamped the under mentioned weights,measures,etc., belonging to

ಪರಿಮಾಣ Quantity	ತೂಕಗಳು, ಅಳತೆಗಳು, ತೂಕ ಮತ್ತು ಅಳತೆ ಸಾಧನಗಳು, ಅವುಗಳ ಸಾಮರ್ಥ್ಯ ಮಾದರಿ/ವರ್ಗ, ತಯಾರಿಸಿದವರು ಹಾಗೂ ಇತರ ವಿವರಗಳು Weights,Measures,Weighing and Measuring Instruments,Capacity,Class,Manufacturer,Type etc	ಸತ್ಯಾಪನ ಶುಲ್ಕ Verification Fee Rs.	ಸಾರಿಗೆ ಮತ್ತು ಇತರ ವೆಚ್ಚಗಳು Carriage,Conveyance adjusting charges etc., in Rs.
1	NAWL-E:- Capacity: 30 kg - Make: ESSAE TERAOKA PVT LTD - Class: Class II - Evaluate: 2g Minimum Capacity e - Model No: SI-850 - Digital - Serial No: SI85022379818	500	CPP
<b>Grand Total</b>			<b>₹ 500.00</b>

ಉಪಯೋಗದಾರರ ಸಹ/Used By Essae Teraoka Ltd

ಮುಂದಿನ ಸತ್ಯಾಪನ ದಿನಾಂಕ /Next Verification due on **13-10-2023**

or date after repair , before being put into use, whichever is earlier.

ಸೂಚನೆ:-  
Note:-

- 1) In the case of rejected weights,measures,etc the Legal Metrology Officer shall give separate certificate of rejection mentioning the reasons of rejection against each item.
- 2) Please use LCR NO for further transactions.
- 3) As per rule 4(13) of above said rules this verification certificate should be exhibited at the trade premises in a conspicuous place.
- 4) This document is digitally signed, manual signature not required.

₹ ರೂ (ಅಕ್ಷರಗಳಲ್ಲಿ)

(in words) **Five Hundred only**



Legal Metrology Officer

Digitally signed By **MANOJ KUMAR GAJARE**, Date:  
14/10/2022